

## ಹಜ್ಜಿನ ರೂಪ- مناسك الحج

الحمد لله رب العالمين الصلاة والسلام على رسول الله وعلى آله وصحبه أجمعين

ಹಜ್ಜಿಗೆ ಮೂರು ವಿಧಗಳಿವೆ. 1. ತಮತ್ತಲ್, 2. ಕಿರಾನ್, 3. ಇಫ್ರಾದ್

**ಒಂದು: ಅತ್ತಮತ್ತಲ್:** ಉಮ್ರ ಮತ್ತು ಹಜ್ಜ್, ಬಲಿ ಖಡ್ಡಾಯ

❖ ಹಜ್ಜಿನ ತಿಂಗಳುಗಳಾದ ಶವ್ವಾಲ್, ದುಲ್ ಕಾದ್ ಮತ್ತು ದುಲ್ ಹಜ್ಜಿನ ಪ್ರಾರಂಭದ ಹತ್ತು ದಿನಗಳಲ್ಲಿ ಮೀಕಾತಿನಿಂದ **لَيْلَةَ الْحَجِّ** (ಲಬೈಕ ಉಮ್ರತನ್ ಮುತಮತ್ತಿಅನ್ ಬಿಹಾ ಇಲಲ್ ಹಜ್ಜ್) ಎನ್ನುತ್ತಾ ಉಮ್ರಾದ ನಿಯುತ್‌ನಿಂದ ಇಹ್ರಾಮಿನಲ್ಲಿ ಪ್ರವೇಶಿಸಿ ತ್ವಾಫ್, ಸಲ್‌ಯ್ ಮತ್ತು ಕೂದಲನ್ನು ಕತ್ತರಿಸಿ ಉಮ್ರಾದಿಂದ ತಹಲ್ಲುಲ್ ಆಗಬೇಕು (ವಿರಮಿಸಬೇಕು). ತಹಲ್ಲುಲ್ ಆದ ಬಳಿಕ ಇಹ್ರಾಮಿನಲ್ಲಿ ನಿಷಿದ್ಧವಾದವುಗಳೆಲ್ಲವೂ ಅನುವದನೀಯವಾಗುತ್ತದೆ.

❖ ದುಲ್ ಹಜ್ಜ್ ಗಿರಂದು ತಾವು ತಂಗುತ್ತಿರುವ ಸ್ಥಳದಿಂದಲೇ ಹಜ್ಜಿಗಾಗಿ ಇಹ್ರಾಮಿನಲ್ಲಿ ಪ್ರವೇಶಿಸಬೇಕು. ಆ ಬಳಿಕ ಮಿನಾಗೆ ಹೊರಟು ನಂತರದ ದಿನಗಳಲ್ಲಿರುವ ಹಜ್ಜ್ ಕರ್ಮಗಳನ್ನು ನಿರ್ವಹಿಸಿ ಪೂರ್ತಿ ಗೊಳಿಸಬೇಕು. ದುಲ್ ಹಜ್ಜ್ ಹತ್ತರಂದು ಒಂದು ಆಡು ಅಥವಾ ಪಶುವನ್ನು ಬಲಿ ಕೊಡಬೇಕು. ಬಲಿ ಮೃಗ ಲಭಿಸದಿದ್ದರೆ 10 ದಿನದ ಉಪವಾಸವನ್ನು ಅನುಷ್ಠಿಸಬೇಕು. ಹಜ್ಜಿನ ದಿನಗಳಲ್ಲಿ ಮೂರು ಮತ್ತು ಊರಿಗೆ ತಲುಪಿದ ಬಳಿಕ 7 ಉಪವಾಸವನ್ನು ಅನುಷ್ಠಿಸಬೇಕು.

**ಎರಡು: ಅಲ್ ಕಿರಾನ್:** ಉಮ್ರ ಮತ್ತು ಹಜ್ಜ್, ಬಲಿ ಖಡ್ಡಾಯ

❖ ಹಜ್ಜ್ ಮತ್ತು ಉಮ್ರವನ್ನು ಮಧ್ಯೆದಲ್ಲಿ ತಹಲ್ಲುಲ್ ಆಗದೆ ನಿರ್ವಹಿಸುವ ರೀತಿ. **لَيْلَةَ عُمْرَةٍ وَحَجًّا** (ಲಬೈಕ ಉಮ್ರತನ್ ವಹಜ್ಜನ್) ಎನ್ನುತ್ತಾ ಮೀಕಾತಿನಿಂದ ಇಹ್ರಾಮಿಗೆ ಪ್ರವೇಶಿಸಿ ಮಕ್ಕಾಿಗೆ ತೆರಳಿ ತ್ವಾಫುಲ್ ಖುಡೂಮ್ ನಿರ್ವಹಿಸಬೇಕು. ಅದರ ಬಳಿಕ ಹಜ್ಜ್ ಮತ್ತು ಉಮ್ರಾದ ಸಲ್‌ಯ್ ಒಟ್ಟಾಗಿ ಮಾಡಬೇಕು. (ಏಳು ಸಲ್‌ಯ್ ಮಾತ್ರ). ಆ ಮೇಲೆ ಇಹ್ರಾಮಿನಿಂದ ತಹಲ್ಲುಲ್ (ವಿರಮಿಸದೆ) ಆಗದೆ ದುಲ್ ಹಜ್ಜ್ ಗಿರಂದು ಮಿನಾಗೆ ತೆರಳಿ ನಂತರದ ದಿನಗಳಲ್ಲಿರುವ ಹಜ್ಜ್ ಕರ್ಮಗಳನ್ನು ನಿರ್ವಹಿಸಿ ಪೂರ್ತಿ ಗೊಳಿಸಬೇಕು. ದುಲ್ ಹಜ್ಜ್ ಹತ್ತರಂದು ಒಂದು ಆಡು ಅಥವಾ ಪಶುವನ್ನು ಬಲಿ ಕೊಡಬೇಕು. ಬಲಿ ಮೃಗ ಲಭಿಸದಿದ್ದರೆ 10 ದಿನದ ಉಪವಾಸವನ್ನು ಅನುಷ್ಠಿಸಬೇಕು. ಹಜ್ಜಿನ ದಿನಗಳಲ್ಲಿ ಮೂರು ಮತ್ತು ಊರಿಗೆ ತಲುಪಿದ ಬಳಿಕ 7 ಉಪವಾಸವನ್ನು ಅನುಷ್ಠಿಸಬೇಕು.

**ಮೂರು: ಇಫ್ರಾದ್:** ಹಜ್ಜ್ ಮಾತ್ರ, ಬಲಿ ಖಡ್ಡಾಯವಿಲ್ಲ.

❖ ಹಜ್ಜ್ ಮಾತ್ರ ನಿರ್ವಹಿಸುವ ರೀತಿ. ಮೀಕಾತಿಗೆ ತಲುಪಿದರೆ **لَيْلَةَ حَجًّا** ಎಂದು ನಿಯುತ್ ಮಾಡಿದ ಬಳಿಕ ಅಲ್ಲಿಂದ ಮಕ್ಕಾಿಗೆ ತಲುಪಿದರೆ ತ್ವಾಫುಲ್ ಖುಡೂಮ್ ನಿರ್ವಹಿಸಬೇಕು. ಅದರ ಬಳಿಕ ಹಜ್ಜಿನ ತ್ವಾಫ್ ಮತ್ತು ಸಲ್‌ಯ್ ನಿರ್ವಹಿಸಬೇಕು. ನಂತರ ಇಹ್ರಾಮ್‌ನಿಂದ ವಿರಮಿಸದೆ ಹಜ್ಜಿನ ದಿನಗಳಲ್ಲಿರುವ ಇನ್ನಿತರ ಕರ್ಮಗಳನ್ನು ನಿರ್ವಹಿಸಬೇಕು. ಹಜ್ಜ್ ಮತ್ತು ಉಮ್ರವನ್ನು ಒಟ್ಟಾಗಿ ನಿರ್ವಹಿಸದಕಾರಣ ಬಲಿ ಖಡ್ಡಾಯವಿಲ್ಲ.

ಪ್ರವಾದಿ(ﷺ)ರವರು ಸ್ವಹಾಬಿಗಳಿಗೆ ನಿರ್ವಹಿಸಲು ಆದೇಶಿಸಿದ ಅತ್ಯಂತ ಶ್ರೇಷ್ಠವಾದ ಹಜ್ಜ್, ಹಜ್ಜ್ ತಮತ್ತಲ್ ಆಗಿದೆ.

**ಇಹ್ರಾಮಿಗೆ ಪ್ರವೇಶಿಸಲಿರುವ ಮೀಕಾತ್‌ಗಳು:**

❖ ಹಜ್ಜ್ ಮತ್ತು ಉಮ್ರಾ ನಿರ್ವಹಿಸಲು ಉದ್ದೇಶಿಸುವವರು ಇಹ್ರಾಮಿನಲ್ಲಿ ಪ್ರವೇಶಿಸಲಿಕ್ಕಾಗಿ ಪ್ರವಾದಿ(ﷺ)ರವರು 5 ಮೀಕಾತ್‌ಗಳನ್ನು ನಿಶ್ಚಯಿಸಿದ್ದಾರೆ. «فَهُنَّ لَهُنَّ وَلِمَنْ أَتَى عَلَيْهِنَّ مِنْ غَيْرِ أَهْلِيهِنَّ مِمَّنْ أَرَادَ الْحَجَّ وَالْعُمْرَةَ»

ಪ್ರವಾದಿ(ﷺ)ರವರು ಹೇಳಿದರು: “ಇವುಗಳು, ಹಜ್ಜ್ ಮತ್ತು ಉಮ್ರಾವನ್ನು ಉದ್ದೇಶಿಸುವ ಆ ಊರಿನವರಿಗಿರುವ ಮತ್ತು ಆ ದಾರಿಯಾಗಿಬರುವವರಿಗಿರುವ ಮೀಕಾತ್‌ಗಳಾಗಿವೆ.”

1. **ದುಲ್ ಹುಲೈಫ:** ಮದೀನಾದವರ ಮತ್ತು ಆ ದಾರಿಯಾಗಿ ಬರುವವರಿಗಿರುವ ಮೀಖಾತ್. ಈಗ ಅಬಿಯಾತ್ ಅಲಿ ಎಂದು ಕರೆಯುತ್ತಾರೆ. ಮಸ್ಕಾದಿಂದ 450 ಕಿಲೋ ಮೀಟರ್ ದೂರದಲ್ಲಿದೆ.
2. **ಅಲ್ ಜುಹಫಫ:** ಶಾಮ್(ಸಿರಿಯಾ), ಮೊರೋಕೋ, ಈಜಿಪ್ಟ್ ಮತ್ತು ಆ ದಾರಿಯಾಗಿ ಬರುವವರಿಗಿರುವ ಮೀಖಾತ್. ಅದು ರಾಬಿಗ್‌ನ ಸಮೀಪದಲ್ಲಿದೆ ಇಂದು ಜನರು ರಾಬಿಗ್‌ನಿಂದ ಇಹ್ರಾಮಿನಲ್ಲಿ ಪ್ರವೇಶಿಸುತ್ತಾರೆ. ಮಸ್ಕಾದಿಂದ 183 ಕಿಲೋ ಮೀಟರ್ ದೂರದಲ್ಲಿದೆ.
3. **ಕರ್‌ನುಲ್ ಮನಾಝಲ್:** ನಜ್ಡ್(ರಿಯಾದ್)ನವರಿಗಿರುವ ಮತ್ತು ಆ ದಾರಿಯಾಗಿ ಬರುವವರಿಗಿರುವ ಮೀಖಾತ್. ಇಂದು ಅದನ್ನು ಸಯ್‌ಲುಲ್ ಕಬೀರ್ ಎಂಬ ಹೆಸರಿನಿಂದ ಕರೆಯುತ್ತಾರೆ. ಮಸ್ಕಾದಿಂದ 75 ಕಿಲೋ ಮೀಟರ್ ದೂರದಲ್ಲಿದೆ.
4. **ಯಲಮ್‌ಅಮ್:** ಯಮನ್ (ಭಾರತ) ಮತ್ತು ಆ ದಾರಿಯಾಗಿ ಬರುವವರಿಗಿರುವ ಮೀಖಾತ್. ಮಸ್ಕಾದಿಂದ 92 ಕಿಲೋ ಮೀಟರ್ ದೂರದಲ್ಲಿದೆ.
5. **ದಾತು ಅರ್‌ಕ್:** ಇರಾಖ್ ಮತ್ತು ಆ ದಾರಿಯಿಂದ ಬರುವವರಿಗಿರುವ ಮೀಖಾತ್. ಮಸ್ಕಾದಿಂದ 94 ಕಿಲೋ ಮೀಟರ್ ದೂರದಲ್ಲಿದೆ.

❖ ಈ ಮೀಖಾತಿನ ದಾರಿಯಾಗಿ ಹಾದು ಬರುವವರು ಈ ಮೀಕಾತುಗಳಿಂದಲೇ ಇಹ್ರಾಮಿಗೆ ಪ್ರವೇಶಿಸಬೇಕಾದುದು ಖಡ್ಡಾಯವಾಗಿದೆ. ಮೀಖಾತ್‌ಗೆ ತಲುಪಿದ ವಿಷಯ ತಿಳಿಯದೆ ಮುಂದೆ ಸಾಗಿದವರು ಹಿಂತಿರುಗಿ ಆ ಮೀಕಾತಿನಿಂದಲೇ ಇಹ್ರಾಮಿಗೆ ಪ್ರವೇಶಿಸಬೇಕು. ಹಿಂತಿರುಗದಿದ್ದರೆ ಪ್ರಾಯಶ್ಚಿತವಾಗಿ ಒಂದು ಆಡನ್ನು ಬಲಿ ಕೊಟ್ಟು ಮಸ್ಕಾದ ಬಡವರಿಗೆ ವಿತರಿಸಬೇಕು.

❖ **ಮಸ್ಕಾದವರ ಮೀಖಾತ್:** ಮಸ್ಕಾದವರು ಮತ್ತು ಮಸ್ಕಾಗಾರರಲ್ಲದ ಅಲ್ಲಿ ವಾಸಿಸುತ್ತಿರುವವರು ಅವರು ತಂಗುವಲ್ಲಿಂದಲೇ ಹಜ್ಜ್ ಮತ್ತು ಉಮ್ರಕ್ಕೆ ಇಹ್ರಾಮಿನಲ್ಲಿ ಪ್ರವೇಶಿಸಬೇಕು. ಹರಮಿನ ಗಡಿಯ ಹೊರಗೆ ಮತ್ತು ಮೀಕಾತುಗಳ ಒಳಗಿರುವವರು ತನ್‌ಈಮಿನಂತಹ ಸ್ಥಳಗಳಿಂದ ಅಥವಾ ಅವರು ತಂಗುತ್ತಿರುವ ಸ್ಥಳದಿಂದಲೇ ಇಹ್ರಾಮಿಗೆ ಪ್ರವೇಶಿಸಬಹುದು.

❖ **ತಲ್ಬಯತ್‌ನ ರೂಪ:** اَلْاَسْرَافُ اَلْاَسْرَافُ اَلْاَسْرَافُ اَلْاَسْرَافُ اَلْاَسْرَافُ

❖ **ತಲ್ಬಯತ್‌ನ ಸಮಯ:** ಉಮ್ರ ನಿರ್ವಹಿಸುವವನು ಇಹ್ರಾಮಿಗೆ ಪ್ರವೇಶಿಸಿ ತ್ವಾಫ್ ಮಾಡುವ ವರೆಗೆ. ಹಜ್ಜ್ ನಿರ್ವಹಿಸುವವನು ಇಹ್ರಾಮಿಗೆ ಪ್ರವೇಶಿಸಿ ದುಲ್ ಹಜ್ಜ್ ಹತ್ತರಂದು ಜಮ್‌ಕೆ ಕಲ್ಗನೆಯುವ ವರೆಗೆ.

**ಇಹ್ರಾಮಿಗೆ ಪ್ರವೇಶಿಸಿದ ಬಳಿಕ ನಿಷಿದ್ಧವಾವುಗಳು:**



1. ಕೂದಲನ್ನು ಕತ್ತರಿಸುವುದು ಅಥವಾ ಉಗುರನ್ನು ಕೀಳುವುದು. ಕೂದಲು ತನ್ನಷ್ಟಕ್ಕೆ ತುಂಡಾಗಿ ಉದುರಿದರೆ ದೋಷವಿಲ್ಲ. ಹಾಗೆಯೇ ಅಜ್ಜಾನದಿಂದ ಅಥವಾ ಮರೆವಿನಿಂದ ಕೂದಲು ಅಥವಾ ಉಗುರನ್ನು ಕತ್ತರಿಸಿದರೆ ದೋಷವಿಲ್ಲ.
2. ಇಹ್ರಾಮಿನ ಬಟ್ಟೆಗಾಗಲಿ ಶರೀರಕ್ಕಾಗಲಿ ಸುಗಂಧ ದ್ರವ್ಯ ಹಚ್ಚಬಾರದು. ಹಾಗೆಯೇ ಸುಗಂಧ ದ್ರವ್ಯ ಹಚ್ಚಿದ ಬಟ್ಟೆ ಉಪಯೋಗಿಸಕೂಡದು. ಆದರೆ ಇಹ್ರಾಮಿಗೆ ಪ್ರವೇಶವಾಗುವುದಕ್ಕೆ ಮುಂಚೆ ಶರೀರಕ್ಕೆ ಸುಗಂಧ ದ್ರವ್ಯ ಹಚ್ಚಬಹುದು.
3. ಟೊಪ್ಪಿ, ಮುಂಡಾಸು(ಅಮಾಮಃ)ಗಳಂತಹ ವಸ್ತುಗಳಿಂದ ತಲೆ ಮರೆಮಾಚಕೂಡದು. ಅಜ್ಜಾನದಿಂದ ಅಥವಾ ಮರೆವಿನಿಂದ ತಲೆ ಮರೆ ಮಾಡಿದರೆ ಅವನಿಗೆ ದೋಷವಿಲ್ಲ. ಆದರೆ ಜ್ಞಾಪಕವಾದ ತಕ್ಷಣ ತಲೆ ಮರೆಸಿದ ವಸ್ತುವನ್ನು ನೀಗಿಸಬೇಕಾದುದು ಖಡ್ಡಾಯವಾಗಿದೆ.
4. ಪ್ಯಾಂಟ್, ಶರ್ಟ್, ಜುಬ್ಬ, ಅಂಡರ್‌ವೇರ್, ಸೋಕ್ಸ್, ಮೊದಲಾದಂತಹ ಹೊಲಿದ ವಸ್ತುವನ್ನು ಧರಿಸ ಕೂಡದು. ಆದರೆ ಇರ್ರೂರ್ ದೊರೆಯದಿದ್ದರೆ ಪ್ಯಾಂಟ್ ಧರಿಸುವುದು ಮತ್ತು ಚಪ್ಪಲಿ ದೊರೆಯದಿದ್ದರೆ ಬೂಟು ಧರಿಸುವುದನ್ನು ಅನುಮತಿಸಲಾಗಿದೆ. ಸ್ತ್ರೀಯರು ಅವರ ನಗ್ನತೆಯು ಪೂರ್ಣವಾಗಿ ಮರೆಯುವಂತಹ ಅಲಂಕಾರರಹಿತವಾದ ಯಾವುದೇ ವಸ್ತುವನ್ನು ಧರಿಸಬಹುದು.



5. ವಿವಾಹಕ್ಕೆ ಸಂಬಂಧಪಟ್ಟ ಪ್ರಸ್ತಾವಗಳನ್ನು ಮಡಕೂಡದು. ಪ್ರವಾದಿ(ﷺ)ರವರು ಹೇಳಿದರು: ಉಸ್ಮಾನ್(رضي الله عنه)ರವರಿಂದ ವರದಿ:“ಇಹ್ರಾಮಿನಲ್ಲಿರುವವನು ವಿವಾಹವಾಗ ಕೂಡದು, ವಿವಾಹ ಮಾಡಿಸಿ ಕೂಡ ಕೂಡದು, ವಿವಾಹ ನಿಶ್ಚಯ ಮಾಡ ಕೂಡದು”(ಮುಸ್ಲಿಂ)



6. ಇಹ್ರಾಮಿನ ಸ್ಥಿತಿಯಲ್ಲಿರುವ ಸ್ತ್ರೀ ಕೈಕವಚ(ಗ್ಲೌಸ್) ಧರಿಸಕೂಡದು ಮತ್ತು ನಿಕಾಬ್‌ನಿಂದ ಮುಖವನ್ನುಮರಾಚಕೂಡದು. ಆದರೆ ಅನ್ಯ ಪುರುಷರು ಮುಂದಿನಿಂದ ಬರುವಾಗ ಮುಖವನ್ನು ಶಾಲ್‌ನಂತಹ ಬಟ್ಟೆಯಿಂದ ಮರೆ ಮಾಡ ಬಹುದು.



7. ಹರಮಿನ ಗಡಿಯೊಳಗೆ ಮುಕ್ತಿಮಾಗಿರಲಿ ಅಲ್ಲದಿರಲಿ ಚಿನ್ನ, ಬೆಳ್ಳಿ ಅಥವಾ ಇನ್ನಿತರ ವಸ್ತುಗಳು ಬಿದ್ದು ಸಿಕ್ಕಿದರೆ ಅದರ ಪ್ರಕಟಣೆಗಾಗಿಯಲ್ಲದೆ ಅದನ್ನು ಹೆಕ್ಕಬಾರದು.



8. ಹರಮಿನ ಗಡಿಯೊಳಗೆ ಮುಕ್ತಿಮಾಗಿರಲಿ ಅಲ್ಲದಿರಲಿ ಸ್ತ್ರೀ ಅಥವಾ ಪುರುಷನುಬೇಟೆಯಾಡಬಾರದು. ಮುಕ್ತಿಮಾದವನು ಗಡಿಯ ಹೊರಗೂ ಬೇಟೆಯಾಡ ಬಾರದು.



9. ಹರಮಿನ ಗಡಿಯೊಳಗೆ ಮುಕ್ತಿಮಾಗಿರಲಿ ಅಲ್ಲದಿರಲಿ ಮರವನ್ನು ಕತ್ತರಿಸುವುದಾಗಲಿ, ಸ್ವಯಂ ಬೆಳೆದ ಹುಲ್ಲನ್ನು ಕೀಳುವುದಾಗಲಿ ಮಾಡ ಕೂಡದು.

### ಇಹ್ರಾಮಿನಲ್ಲಿರುವವನಿಗೆ ಅನುವದನೀಯವಾದವುಗಳು



- ❖ ಕೈಗಡಿಯಾರ, ಹೆಡ್‌ಫೋನ್, ಉಂಗುರ, ಚಪ್ಪಲು, ಕನ್ನಡಕ, ಮತ್ತು ತನಗೆ ಹಣ ಅಥವಾ ದಾಖಲೆಗಳನ್ನು ಸಂರಕ್ಷಿಸಿಡಲಿಕ್ಕಾಗಿರುವ ಬೆಲ್ಟ್‌ಗಳನ್ನು ಉಪಯೋಗಿಸಬಹುದು.
- ❖ ಕೊಡೆ, ಕಾರು-ಬಸ್ಸು, ಹಾಗೂ ತಲೆಗೆ ಸ್ಪರ್ಶಿಸಿ ನಿಲ್ಲದಂತಹ ಟೆಂಟ್‌ಗಳನ್ನು ಉಪಯೋಗಿಸಿ ಆ ಮೂಲಕ ನೆರಳನ್ನು ಪಡೆಯಬಹುದು.
- ❖ ಗಾಯಗಳಾದರೆ ಬ್ಯಾಂಡೇಜ್ ಮಾಡಬಹುದು, ತನ್ನ ಇಹ್ರಾಮಿನ ವಸ್ತ್ರವನ್ನು ಬದಲಾಯಿಸುವುದು, ತೊಳೆಯುವುದು, ಸ್ನಾನ ಮಾಡುವುದು ಅನುವದನೀಯವಾಗಿದೆ. ಸ್ನಾನ ಮಾಡುವ ಸಂದರ್ಭದಲ್ಲಿ ತಲೆಯಿಂದಾಗಲಿ ಶರೀರದಿಂದಾಗಲಿ ಕೂದಲು ತನ್ನಷ್ಟಕ್ಕೆ ಉದುರಿದರೆ ದೋಷವಿಲ್ಲ.
- ❖ ಮುಕ್ತಿಮ್ ಅಜ್ಜಾನದಿಂದ ಅಥವಾ ಮರೆವಿನಿಂದ ತಲೆ ಮರೆಮಾಚಿದರೆಜ್ಜಾಪಕ ಬಂದ ತಕ್ಷಣ ತಲೆ ಮರೆಮಾಚಿದ ವಸ್ತ್ರವನ್ನು ತಲೆಯಿಂದ ನೀಗಿಸಬೇಕು.ಆ ಕಾರಣಕ್ಕಾಗಿ ಅವನಿಗೆ ದೋಷವಿಲ್ಲ.

**ಉಮ್ರಾದ ತ್ವಾಫ್:** ಹಜರಲ್ ಅಸ್ವದ್‌ನಿಂದ ಪ್ರಾರಂಭಿಸಿ ಹಜರಲ್ ಅಸ್ವದ್‌ನಲ್ಲೇ ಕೊನೆಗೊಳ್ಳುವ ರೀತಿಯಲ್ಲಿ ಕಬಾವನ್ನು ಏಳು ಬಾರಿ ತ್ವಾಫ್(ಪ್ರದಕ್ಷಿಣೆ) ಮಾಡಬೇಕು.

- ❖ಉಮ್ರಾ ನಿರ್ವಹಿಸುವವನು ಮಕ್ಕಿಗೆ ತಲುಪಿದ ಕೂಡಲೆಸ್ನಾನ ಮಾಡುವುದು ಅನುವದನೀಯ. ಅದರ ಬಳಿಕ ಉಮ್ರಾ ನಿರ್ವಹಿಸಲಿಕ್ಕಾಗಿ ಮಸ್ಜಿದುಲ್ ಹರಾಮಿಗೆ ಪ್ರವೇಶಿಸಬೇಕು.ಸ್ನಾನ ಮಾಡದಿದ್ದರೆ ಅಡ್ಡಿಯಿಲ್ಲ.
- ❖ ಮಸ್ಜಿದುಲ್ ಹರಮಿಗೆ ಪ್ರವೇಶಿಸುವಾಗ ಸಾಮಾನ್ಯವಾಗಿ ಇನ್ನಿತರ ಮಸೀದಿಗಳಿಗೆ ಪ್ರವೇಶಿಸುವಾಗ ಹೇಳಬೇಕಾದ ದುಆವನ್ನೇ ಇಲ್ಲೂ ಪಠಿಸಬೇಕು.

«أَعُوذُ بِاللَّهِ الْعَظِيمِ وَسُلْطَانِهِ الْقَدِيمِ وَبِوَجْهِهِ الْكَرِيمِ مِنَ الشَّيْطَانِ الرَّجِيمِ اللَّهُمَّ افْتَحْ لِي أَبْوَابَ رَحْمَتِكَ»

- ❖ತ್ವಾಫಿನ ಸಂದರ್ಭದಲ್ಲಿ ಪುರುಷರಿಗೆ ಇಳ್‌ತಿಬಾಲ್ ಸುನ್ನತಾಗಿದೆ.(ಇಳ್‌ತಿಬಾಲ್: ಇಹ್ರಾಮಿನ ಬಟ್ಟೆಯನ್ನು ಬಲಕಂಕುಳದ ಅಡಿಯಿಂದ ತಂದು ಅದರ ತುದಿನ್ನು ಎಡ ಹೆಗಲ ಮೇಲೆ ಹಾಕಿ ಬಲ ಹೆಗಲನ್ನು ನಗ್ನವಾಗಿಡುವುದು) ಇದು ತ್ವಾಫುಲ್ ಖುದೂಮಿಗೆ ಮಾತ್ರ.(ಮಕ್ಕಿಗೆ ತಲುಪಿದರೆ ಮೊದಲು ಮಾಡುವ ತ್ವಾಫಾಗಿದೆ ತ್ವಾಫುಲ್ ಖುದೂಮ್)
- ❖ತ್ವಾಫ್ ಪ್ರಾರಂಭಿಸುವಾಗ ಹಜರಲ್ ಅಸ್ವದನ್ನು ಚುಂಬಿಸುವುದು ಸುನ್ನತಾಗಿದೆ. ಅಸಾಧ್ಯವಾದರೆ ಬಲ ಕೈಯಿಂದ

ಮುಟ್ಟಿದರೆ ಸಾಕಾಗುವುದು.ಜನನಿಬಿಡತೆಯಿರುವುದಾದರೆ ಇತರರಿಗೆ ಉಪದ್ರವವನ್ನು ಕೊಟ್ಟು ಹಜರುಲ್ ಅಸ್ವದನ್ನು ಚುಂಬಿಸುವ ಅಗತ್ಯವಿಲ್ಲ. ಅದೊಂದು ಐಚ್ಛಿಕವಾದ ಕರ್ಮ ಮಾತ್ರ.ಅಂತಹ ಪರಿಸ್ಥಿತಿಯಲ್ಲಿ ಅದರ ನೇರಕೈಯಿಂದ ಸನ್ನೆ ಮಾಡಿ **الله أكبر** (ಅಲ್ಲಾಹು ಅಕ್ಬರ್) ಎನ್ನುತ್ತಾ ತ್ವವಾಫ್ ಪ್ರಾರಂಭಿಸಿದರೆ ಸಾಕಾಗುವುದು.

❖ ಹಜರುಲ್ ಅಸ್ವದ್‌ನಿಂದ ಪ್ರಾರಂಭಿಸಿ ಮುಂದೆ ಬರುವಮೂರನೆ ಮೂಲೆಯಾದ ರುಕುನುಲ್ ಯಮಾನಿಯನ್ನು ಸಾಧ್ಯವಾದರೆ ಕೈಯಿಂದ ಮುಟ್ಟಬೇಕು. ಅಸಾಧ್ಯವಾದರೆ ಆ ಮೂಲೆಯ ನೇರ ಕೈಯಿಂದ ಸನ್ನೆ ಮಾಡಲಿಕ್ಕಿಲ್ಲ. ಆ ಮೂಲೆ ಮತ್ತು ನಂತರ ಬರುವ ಮೂಲೆಯಾದ ಹಜರುಲ್ ಅಸ್ವದಿನ ನಡುವೆ ಈ ಕೆಳಗಿನ ಪ್ರಾರ್ಥನೆಯನ್ನು ಪ್ರಾರ್ಥಿಸಬೇಕು:

(ಸೂರತಲ್ ಬಕರಾ)« رَبَّنَا آتِنَا فِي الدُّنْيَا حَسَنَةً وَفِي الْآخِرَةِ حَسَنَةً وَقِنَا عَذَابَ النَّارِ »

❖ ತ್ವವಾಫಿನ ಮಧ್ಯೆ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ಪ್ರಾರ್ಥನೆಗಳನ್ನು, ಖುರ್ಆನ್ ಪಾರಾಯಣಗಳನ್ನು, ದಿಕ್ರಗಳನ್ನು ಪಠಿಸಬಹುದು.

❖ ತ್ವವಾಫುಲ್ ಖುದೂಮ್ ಮತ್ತು ಉಮ್ರಾದ ತ್ವವಾಫ್‌ನ ಪ್ರಾರಂಭದ ಮೂರು ಸುತ್ತಿನಲ್ಲಿ ಕಾಲುಗಳನ್ನು ಸ್ವಲ್ಪ ಹತ್ತಿರವಾಗಿಸಿಟ್ಟು ಸ್ವಲ್ಪ ವೇಗದಲ್ಲಿ ನಡೆಯುವುದು ಸುನ್ನತಾಗಿದೆ. ಇದಕ್ಕೆ 'ರಮಲ್' ಎನ್ನಲಾಗುವುದು.

### ತ್ವವಾಫ್ ನಿರ್ವಹಿಸುವಾಗ ಗಮನಿಸಬೇಕಾದ ವಿಷಯಗಳು:

1. ಹಿಜ್ರ್‌ನ ಒಳಗಿನಿಂದ ತ್ವವಾಫ್ ಮಾಡದೆ ಹೊರಗಿನಿಂದ ತ್ವವಾಫ್ ಮಾಡಬೇಕು. ಕಾರಣ ಹಿಜ್ರ್ ಕಅಬಾದ ಒಳಗಿನ ಭಾಗವಾಗಿದೆ.
2. ಹಜರುಲ್ ಅಸ್ವದ್ ಇರುವ ಮೂಲೆ ಮತ್ತು ರುಕುನುಲ್ ಯಮಾನಿಯ ಹೊರತಾದ ಇನ್ನಿತರ ಎರಡು ಮೂಲೆಯನ್ನು ಕೈಯಿಂದ ಸವರಲಿಕ್ಕಿಲ್ಲ. ಸವರುವುದು ಪ್ರವಾದಿ(ﷺ)ರವರು ಕಲಿಸಿ ಕೊಡದ ಬಿದ್ ಅತಾಗಿದೆ.(ನವೀನಾಚಾರ)
3. ಮಕಾಮ್ ಇಬ್ರಾಹೀಮನ್ನು ಮುಟ್ಟುವುದು, ಸವರುವುದು ಕೂಡಾ ಪ್ರವಾದಿ(ﷺ)ರವರು ಕಲಿಸಿ ಕೊಡದ ಬಿದತಾಗಿದೆ.(ನವೀನಾಚಾರ)
4. ತ್ವವಾಫ್‌ನ ಸಂದರ್ಭದಲ್ಲಿ, ಹಜರುಲ್ ಅಸ್ವದನ್ನು ಚುಂಬಿಸುವಾಗ ಮತ್ತು ಮಖಾಮು ಇಬ್ರಾಹೀಮ್‌ನ ಬಳಿಯಲ್ಲಿರುವ ಸಂದರ್ಭದಲ್ಲಿ ಅನ್ಯ ಸ್ತ್ರೀ-ಪುರುಷರೊಂದಿಗೆ ಬೆರೆತು ಹೋಗದಂತೆಗಮನ ಹರಿಸಬೇಕು.




### ತ್ವವಾಫ್ ಮುಗಿದ ಬಳಿಕ ಮಾಡಬೇಕಾದ ಕರ್ಮ

❖ ಮಖಾಮ್ ಇಬ್ರಾಹೀಮ್‌ನ ಬಳಿಯಲ್ಲಿ ಎರಡು ರಕಅತ್ ನಮಾಝ್ ನಿರ್ವಹಿಸಬೇಕು.ಅದರ ಬಳಿಯಲ್ಲಿ ನಿರ್ವಹಿಸಲು ಅಸಾಧ್ಯವಾದರೆ ಅದರ ಹಿಂದೆ ಮಸ್ಜಿದುಲ್ ಹರಮಿನಲ್ಲಿ ಎಲ್ಲೂ ನಮಾಝ್ ನಿರ್ವಹಿಸಬಹುದು.ಅದು ಸುನ್ನತ್ ಮಅಕ್ಕದಃ ಆಗಿದೆ. ಒಂದನೆ ರಕಅತ್‌ನಲ್ಲಿ ಸೂರತಲ್ ಕಾಫಿರೂನ್(ಖುಲ್ ಯಾ ಅಯ್ಯುಹಲ್ ಕಾಫಿರೂನ್) ಮತ್ತು ಎರಡನೆ ರಕಅತ್‌ನಲ್ಲಿ

ಸೂರತುಲ್ ಇಖ್ಲಾಸ್(ಕುಲ್ ಹುವಲ್ಲಾಹು ಅಹದ್...)ನ್ನು ಪಾರಾಯಣ ಮಾಡುವುದು ಸುನ್ನತಾಗಿದೆ. ಅದರ ಹೊರತು ಇನ್ನಿತರ ಸೂರತನ್ನು ಪಾರಾಯಣ ಮಾಡಿದರೆ ಅಡ್ಡಿಯಿಲ್ಲ.

(ಮುಖಾಮ್ ಇಬ್ರಾಹೀಮ್‌ನಲ್ಲಿ ನಮಾಝ್ ನಿರ್ವಹಿಸಿದ ಬಳಿಕ ಝಮ್ ಝಮ್ ನೀರು ಕುಡಿಯುವುದು ಸುನ್ನತಾಗಿದೆ. - ಅನುವಾದಕರು)



### ಉಮ್ಮಾದ ಸಲ್ಯಾ

❖ಉಮ್ಮಾ ನಿರ್ವಹಿಸುವವನು ಸ್ವಫಾಗೆ ತೆರಳಿ ಸ್ವಫಾ ಮತ್ತು ಮರ್ವಾದ ನಡುವೆ ಏಳು ಬಾರಿ ಸಲ್ಯಾಮಾಡಬೇಕು.ಸಲ್ಯಾಮ್‌ನ್ನು ಸ್ವಫಾದಿಂದ ಪ್ರಾರಂಭಿಸಿ ಮರ್ವಾದಲ್ಲಿ ಕೊನೆ ಗೊಳಿಸಬೇಕು. ಸ್ವಫಾಗೆ ಹತ್ತುವಾಗ ಈ ಕೆಳಗಿನ ಆಯತನ್ನು ಪಾರಾಯಣ ಮಾಡಬೇಕು:

إِنَّا لَصَفَا وَالْمَرْوَةَ مِنْ شَعَائِرِ اللَّهِ فَمَنْ حَجَّ الْبَيْتَ أَوْ اعْتَمَرَ فَلَا جُنَاحَ عَلَيْهِ أَنْ يَطَّوَّفَ بِهِمَا وَمَنْ تَطَوَّعَ خَيْرًا فَإِنَّا لِلَّهِ شَاكِرٌ عَلَيْهِ

❖ಅದರ ಬಳಿಕ ಈ ಕೆಳಗಿನ ದಿಕ್ರನ್ನು ಮೂರು ಬಾರಿ ಪಠಿಸಿ ಅದರ ನಡುವೆ ಎರಡು ಬಾರಿ ವಿಬ್ಲಾಗೆ ಅಭಿಮುಖವಾಗಿ ನಿಂತು ಕೈವತ್ತಿ ಪ್ರಾರ್ಥಿಸಬೇಕು.ಈ ಕೆಳಗಿನ ದಿಕ್ರ ಹೇಳುವ ಸಂದರ್ಭದಲ್ಲಿ ಕೈ ಎತ್ತಲಿಕ್ಕಾಗಲಿ ಕಅಬಾದ ನೇರ ಸನ್ನೆ ಮಾಡಲಿಕ್ಕಾಗಲಿ ಇಲ್ಲ.

اللَّهُ أَكْبَرُ. اللَّهُ أَكْبَرُ. اللَّهُ أَكْبَرُ.

«لَا إِلَهَ إِلَّا اللَّهُ وَحْدَهُ لَا شَرِيكَ لَهُ لَهُ الْمُلْكُ وَلَهُ الْحَمْدُ يُحْيِي وَيُمِيتُ وَهُوَ عَلَى كُلِّ شَيْءٍ قَدِيرٌ لَا إِلَهَ إِلَّا اللَّهُ وَحْدَهُ أَحْجَرُ وَعَدَهُ وَنَصَرَ عَبْدَهُ وَهَرَمَ الْأَحْرَابَ وَحْدَهُ».

❖ಅದರ ನಂತರ ಸ್ವಫಾದಿಂದ ಇಳಿದು ಮರ್ವಾದೆಡೆಗೆ ನಡೆಯಬೇಕು.ಆ ಸಂದರ್ಭದಲ್ಲಿ ಪ್ರತ್ಯೇಕ ಪ್ರಾರ್ಥನೆಗಳಾಗಲಿ ದಿಕ್ರಗಳಾಗಲಿ ನಿಶ್ಚಯಿಸಲ್ಪಟ್ಟಿಲ್ಲ. ಯಾವುದೇ ಪ್ರಾರ್ಥನೆಗಳನ್ನು ದಿಕ್ರಗಳನ್ನು ಖುರ್ಆನ್ ಪಾರಾಯಣಗಳನ್ನು ಮಾಡಬಹುದಾಗಿದೆ. ಹಸಿರು ಲೈಟ್(ಟ್ಯೂಬ್‌ಲೈಟ್)ನ ಗುರುತು ಪ್ರಾರಂಭ ಗೊಂಡು ಕೊನೆ ಗೊಳ್ಳುವ ಸ್ಥಳಗಳ ನಡುವೆಪುರುಷರು ಓಡಬೇಕು.

❖ಉಮ್ಮಾ ನಿರ್ವಹಿಸುವ ಹಾಜಿಮರ್ವಾಗೆ ತಲುಪಿದರೆ ಸ್ವಫಾದಲ್ಲಿ ಹೇಳಿದ ಅದೇ ದಿಕ್ರನ್ನು ಇಲ್ಲೂ ಮೂರು ಬಾರಿ ಪಠಿಸಬೇಕು ಮತ್ತು ಅದರ ನಡುವೆ ಎರಡು ಬಾರಿ ಕಅಬಾಗೆ ಅಭಿಮುಖವಾಗಿ ನಿಂತು ಪ್ರಾರ್ಥಿಸಬೇಕು.ಅದರ ಬಳಿಕ ಸ್ವಫಾಗೆ ನಡೆಯಬೇಕು.ಅಲ್ಲೂ ಹಸಿರು ಟ್ಯೂಬ್‌ಲೈಟ್‌ನ ಗುರುತುಗಳ ನಡುವೆ ಓಡಬೇಕು.ಇಲ್ಲೂಪ್ರತ್ಯೇಕ ಪ್ರಾರ್ಥನೆಗಳಾಗಲಿ ದಿಕ್ರಗಳಾಗಲಿ ನಿಶ್ಚಯಿಸಲ್ಪಟ್ಟಿಲ್ಲ. ಯಾವುದೇ ಪ್ರಾರ್ಥನೆಗಳನ್ನು ದಿಕ್ರಗಳನ್ನು ಖುರ್ಆನ್ ಪಾರಾಯಣಗಳನ್ನು ಮಾಡಬಹುದಾಗಿದೆ.ಈ ರೀತಿಯಲ್ಲಿ ಏಳು ಬಾರಿ ಸಲ್ಯಾಮ್ ಮಾಡಬೇಕು.ಅನಾರೋಗ್ಯವಿರುವವರು ಅಲ್ಲಿ ಲಭ್ಯವಿರುವ ದ್ವಿಚಕ್ರ ಗಾಡಿಗಳಲ್ಲಿ ಕುಳಿತು ಸಲ್ಯಾಮ್ ಮಾಡುವುದು ಅನುವಾದನೀಯವಾಗಿದೆ.

❖ ಹೈಟ್ ಮತ್ತು ನಿಫಾಸ್ ಇರುವ ಸ್ತ್ರೀಯರಿಗೆ ಸಲ್ಯಾಮ್ ಮಾಡಬಹುದು.ಕಾರಣ ಸ್ವಫಾ ಮರ್ವಾಗಳು ಮಸ್ಜಿದುಲ್ ಹರಾಮಿನೊಳಗಲ್ಲ.ಆದರೆ ತ್ವಾಫ್ ಮಾಡಲು ಅನುಮತಿಯಿಲ್ಲ.

❖ ತಮತ್ತೂ ಆದ ಹಾಜಿ ಸಲ್ಯಾನ ಬಳಿಕ ಕೂದಲನ್ನು ಕತ್ತರಿಸಿ(ಹಜ್ಜಿನ ಸಂದರ್ಭದಲ್ಲಿ ಕೂದಲು ನೀಗಿಸಲಿಕ್ಕಿರುವ ಕಾರಣ ಉಮ್ರು ನಿರ್ವಹಿಸಿದ ಬಳಿಕ ತಲೆಯ ಎಲ್ಲಾ ಭಾಗದಿಂದ ಕೂದಲನ್ನು ಕತ್ತರಿಸಿದರೆ ಸಾಕಾಗುವುದು -ಅನುವಾದಕರು)ಉಮ್ರಾದಿಂದ ತಹಲ್ಲೂ ಆಗಬೇಕು(ವಿರಮಿಸಬೇಕು).

### **ದುಲ್ ಹಜ್ಜ್ 8, ಯೌಮುತ್ತರಖಿಯ್ಯ:**

❖ ಹಜ್ಜಿನ ಕರ್ಮಗಳು ದುಲ್ ಹಜ್ಜ್ 8ರಂದು ಪ್ರಾರಂಭವಾಗುತ್ತದೆ. ಈ ದಿನದಂದು ಹಜ್ಜ್ ಮುತಮತ್ತಿಲ್ ನಿರ್ವಹಿಸುವ ಹಾಜಿ ತಾನು ತಂಗುತ್ತಿರುವ ಸ್ಥಳದಿಂದಲೇ ಇಹ್ರಾಮಿಗೆ ಪ್ರವೇಶಿಸಬೇಕು.ಉಮ್ರಕ್ಕಾಗಿ ಇಹ್ರಾಮಿನಲ್ಲಿ ಪ್ರವೇಶಿಸಿದಾಗ ನಿರ್ವಹಿಸಿದವುಗಳೆಲ್ಲವನ್ನೂ ಇಲ್ಲೂ ನಿರ್ವಹಿಸಬೇಕು.

ಅದರೆ ಕಿರಾನ್ ಮತ್ತು ಇಫ್ರಾದಾಗಿ ಹಜ್ಜ್ ನಿರ್ವಹಿಸುವವನು ತ್ವಬಾಫ್ ಮತ್ತು ಸಲ್ಯಾನ ಬಳಿಕ ಇಹ್ರಾಮ್‌ನಿಂದ ತಹಲ್ಲೂ ಆಗ ಕೂಡದು.

❖ ಮೂರು ರೂಪದ ಹಜ್ಜ್ ನಿರ್ವಹಿಸುವವರೂ ದುಲ್ ಹಜ್ಜ್ 8ರಂದು ಮಧ್ಯಾಹ್ನಕ್ಕೆ ಮುಂಚಿತವಾಗಿ ಮಿನಾಗೆ ತೆರಳಬೇಕು. ಮಿನಾದಲ್ಲಿ ಐದು ಹೊತ್ತಿನ ನಮಾಝನ್ನೂ ಅದರದರ ಹೊತ್ತಿನಲ್ಲಿ ನಾಲ್ಕು ರಕಅತಿರುವ ನಮಾಝನ್ನು ಎರಡು ರಕಅತಾಗಿ ಕನ್ ಮಾಡಿ ಜಮ್ ಅ ಮಾಡದೆ ನಿರ್ವಹಿಸಬೇಕು.ಅಂದು ರಾತ್ರಿ ಮಿನಾದಲ್ಲಿ ತಂಗಬೇಕು.ಮರು ದಿನ ಫಜ್ಜ್ ನಮಾಝನ್ನು ಅಲ್ಲೇ ನಿರ್ವಹಿಸಬೇಕು.ಯಾರಾದರೂ ದುಲ್‌ಹಜ್ಜ್ 8ಕ್ಕಿಂತ ಮುಂಚಿತವಾಗಿ ಮಿನಾಗೆ ತೆರಳಿರುವುದಾದರೆ ಅವರು ಅಲ್ಲಿಂದಲೇ ಇಹ್ರಾಮಿಗೆ ಪ್ರವೇಶಿಸಬಹುದು.

ಯೌಮುತ್ತರಖಿಯ್ಯದ ದಿನ ಮಿನಾದಲ್ಲಿ ರಾತ್ರಿ ತಂಗುವುದು ಸುನ್ನತಾಗಿದೆ.(ಅಂದರೆ:ದುಲ್ ಹಜ್ಜ್ 8 ಅಸ್ತಮಿಸಿದ 9ರಂದು ರಾತ್ರಿ)

❖ ದುಲ್ ಹಜ್ಜ್ 9ರಂದು ಫಜ್ಜ್ ನಮಾಝನ್ನು ಮಿನಾದಲ್ಲಿ ನಿರ್ವಹಿಸಿ ಸೂರ್ಯನು ಉದಿಸಿದ ಬಳಿಕ ಅಲ್ಲಿಂದ ಶಾಂತವಾಗಿ ಅರಫಾತ್‌ಗೆ ತೆರಳಬೇಕು. ಹೋಗುವ ದಾರಿಯಲ್ಲಿತಲ್ಬಿಯತ್,ಇಷ್ಟವಿರುವ ದಿಕ್ರಗಳು, ಖುರ್ಆನ್ ಪಾರಾಯಣ,ತಸ್ಬೀಹ್, ಹಮ್, ಮತ್ತು ಶುಕ್ರಗಳನ್ನು ಅಲ್ಲಾಹನಿಗೆ ಅರ್ಪಿಸುತ್ತಾಹೋಗಬಹುದು.

### **ದುಲ್ ಹಜ್ಜ್ 9, ಅರಫಾ ದಿನ**

❖ ಅರಫಾದಲ್ಲಿ ನಿಲ್ಲುವುದು ಹಜ್ಜ್‌ನೊಂದು ರುಕ್ನಾಗಿದೆ. ಅರಫಾದಲ್ಲಿ ನಿಲ್ಲದವನ ಹಜ್ಜ್ ಅಸಿಂಧು.

❖ ಪ್ರವಾದಿ(ﷺ)ರವರು ನುಡಿದರು: **الْحُجَّةُ عَرَفَةَ** (ಅಬೂದಾವೂದ್, ತಿರ್ಮಿದಿ)

❖ ಸೂರ್ಯನು ಉದಿಸಿದ ದಿನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಿನವಾಗಿದೆ ಅರಫಾ ದಿನ.

❖ ಪ್ರತಿಯೊಂದು ಹಾಜಿಗಳೂ ಒಟ್ಟು ಸೇರುವ ಅತ್ಯುನ್ನತವಾದ ದಿನ. ಹಾಜಿಗಳು ದುಹೈನ ಸಮಯದಿಂದ ಮಗ್ರಿಬ್(ಸೂರ್ಯನು ಅಸ್ತಮಿಸುವ ವರೆಗೆ)ನ ವರೆಗೆ ಅರಫಾದಲ್ಲಿ ನಿಲ್ಲುವುದು ಖಡ್ಡಾಯವಾಗಿದೆ.

❖ ಅರಫಾ ದಿನದಂದು ಅಲ್ಲಾಹನು ಮಲಕುಗಳೊಂದಿಗೆ ಅರಫಾದಲ್ಲಿರುವ ಹಾಜಿಗಳನ್ನು ಹೋಗುವನು.

❖ ಸ್ವಹೀಹ್ ಮುಸ್ಲಿಮ್‌ನಲ್ಲಿ ಆಇಶಾ(ﷺ)ರವರಿಂದ ವರದಿಯಾಗಿರುವ ಹದೀಸ್‌ನಲ್ಲಿ ಹೀಗಿದೆ:ಪ್ರವಾದಿ(ﷺ)ರವರು ಹೇಳಿದರು:

«مَنْ يَوْمَ أَكْثَرَ مِنْ أَنْبِئَتِ اللَّهِ فِيهِ عَبْدًا مِنَ النَّارِ مِنْ يَوْمِ عَرَفَةَ وَإِنَّهُ لَيَدْنُو ثُمَّ يُبَاهِي بِهِ الْمَلَائِكَةَ فَيَقُولُ مَا أَرَادَ هَذَا؟»  
 “ಅರಫಾ ದಿನದಂತೆ ಅಲ್ಲಾಹನು ನರಕದಿಂದ ಅವನ ದಾಸರನ್ನು ವಿಮೋಚನೆ ಗೊಳಿಸುವಂತಹ ಬೇರೊಂದು ದಿನವಿಲ್ಲ. ಅಲ್ಲಾಹನು ಮಲಕುಗಳೊಂದಿಗೆ ಹಾಜಿಗಳನ್ನು ಹೋಗುತ್ತಾ ಕೇಳುವನು. ?مَا أَرَادَ هَذَا؟ ಇವರು ಏನನ್ನು ಉದ್ದೇಶಿಸುತ್ತಿದ್ದಾರೆ?” ಆದುದರಿಂದ ಈ ದಿನದಲ್ಲಿ ನಾವು ಅತ್ಯಧಿಕವಾಗಿ ಅಲ್ಲಾಹನಲ್ಲಿ ಪ್ರಾರ್ಥಿಸಬೇಕು.

**ಸುನ್ನತ್:** ಹಾಜಿಗೆ ಸಾಧ್ಯವಿದ್ದರೆ ಸೂರ್ಯನು ಮಧ್ಯದಿಂದ ಸರಿಯುವುದಕ್ಕೆ ಮುಂಚೆ ನಮಿರದಲ್ಲಿ ತಂಗುವುದು ಸುನ್ನತಾಗಿದೆ. ಅದರ ಬಳಿಕ ಅರಫಾದ ಗಡಿಯೊಳಗೆ ಪ್ರವೇಶಿಸಿಅಲ್ಲಿ ಅಸರ್ ಮತ್ತು ದುಹೈನ್ನು ಜಮ್ ಅ ಮತ್ತು ಕನ್ ಮಾಡಿ ನಿರ್ವಹಿಸಬೇಕು.ಅಲ್ಲಿ ಅರಫಾದ ಗಡಿಯನ್ನು ಸೂಚಿಸುವ ಗುರುತುಗಳನ್ನು ಮತ್ತು ಫಲಕಗಳನ್ನು ಕಾಣಬಹುದು.

ಉರನದ ಹೊರತು ಅರಫಾದ ಇನ್ನಿತರ ಭಾಗಗಳು ಪೂರ್ಣವಾಗಿ ನಿಲ್ಲಬಹುದಾದ ಸ್ಥಳವಾಗಿದೆ.

❖ ಹಾಜಿ ಈ ಅತ್ಯುನ್ನತವಾದ ಅರಫಾ ದಿನದಲ್ಲಿ ಪೂರ್ಣ ಸಮಯವನ್ನು ತಬ್ಬಿಯತ್, ದಿಕ್ರ, ಇಸ್ತಿಫಾರ್, ಹಮ್ದ್ ಮತ್ತು ಅಲ್ಲಾಹನಿಗೆ ಶುಕ್ರ ಅರ್ಪಿಸುವುದರಲ್ಲಿ ಕಳೆಯಬೇಕು. ಹಾಗೂ ನಿಷ್ಕಳಂಕವಾಗಿ ಅಲ್ಲಾಹನೆಡೆಗೆ ತಿರುಗಿ ತನಗಾಗಿ ತನ್ನ ಕುಟುಂಬಕ್ಕಾಗಿ, ಮಕ್ಕಳಿಗಾಗಿ ಮತ್ತು ಮುಸ್ಲಿಮ್ ಸಹೋದರರಿಗಾಗಿ ಪ್ರಾರ್ಥಿಸಬೇಕು. ದುಹ್ರಿನ ಸಮಯವಾದಾಗ ಇಮಾಮರು ಖುತುಬಾ ನಿರ್ವಹಿಸುತ್ತಾ ಉಪದೇಶಗಳನ್ನು ನೀಡುವರು. ಅದರ ಬಳಿಕ ದುಹ್ರ್ ಮತ್ತು ಅಸರ್ ನಮಾಝನ್ನು ಒಂದು ಅದಾನ್ ಮತ್ತು ಎರಡು ಇಖಾಮತ್ ಕರೆದು ಜಮ್‌ಅ ಮತ್ತು ಕಸ್ನ್ ಮಾಡಿ ನಿರ್ವಹಿಸಲಾಗುವುದು. ಇದು ಪ್ರವಾದಿ(ಸ)ರವರ ಸುನ್ನತಾಗಿದೆ. ಅವರು ಅದರ ಮೊದಲು ಮತ್ತು ನಂತರ ಯಾವುದೇ ನಮಾಝನ್ನು ನಿರ್ವಹಿಸಿಲ್ಲ.

❖ ಈ ಅನುಗ್ರಹಿತವಾದ ದಿನದಂದು ಹಾಜಿಯು ಫ್ರತಿಫಲಾಹ್‌ವಾದ ಸತ್ಕರ್ಮಗಳನ್ನು ನಿರ್ವಹಿಸಿ ಧನ್ಯನಾಗಲು ಪ್ರಯತ್ನಿಸಬೇಕು.

### **ಅರಫಾದಲ್ಲಿ ಬರಬಹುದಾದ ತಪ್ಪುಗಳು**

ಹಲವು ಹಾಜಿಗಳು ಅರಫಾದಲ್ಲಿ ಕೆಲವು ತರದ ಅಬದ್ಧಗಳನ್ನು ಮಾಡುತ್ತಾರೆ, ಅವರಿಗೆ ಉಪದೇಶದ ಅಗತ್ಯವಿದೆ. ಅವುಗಳು:

1. ಅರಫಾದ ಗಡಿಯ ಹೊರಗೆ ಸೂರ್ಯಸ್ತಮಾನದ ವರೆಗೆ ನಿಂತು ನಂತರ ಮುಝ್‌ದಲಿಫಾಗೆ ಹೊರಡುತ್ತಾರೆ. ಈ ರೀತಿಯ ಅಬದ್ಧಗಳು ಯಾರಿಂದಲಾದರೂ ಸಂಭವಿಸಿದರೆ ಅವನಿಗೆ ಹಜ್ಜ್ ಸಿಗುವುದಿಲ್ಲ.
2. ಸೂರ್ಯಸ್ತಮಾನಕ್ಕಿಂತ ಮುಂಚೆ ಅರಫಾದಿಂದ ವಿರಮಿಸುವುದು ಅನುವದನೀಯವಲ್ಲ. ಕಾರಣ ಅದು ಪ್ರವಾದಿ(ﷺ)ರವರ ಸುನ್ನತಿಗೆ ವಿರುದ್ಧವಾಗಿದೆ.
3. ಅರಫಾ ಪರ್ವತದ ಮೇಲೆ ಹತ್ತಿ ಅಲ್ಲಿಯ ಕಲ್ಲುಗಳನ್ನು ಸವರುವುದು ಮತ್ತು ಅಲ್ಲಿ ಪ್ರತ್ಯೇಕ ನಮಾಝ್‌ಗಳನ್ನು ನಿರ್ವಹಿಸುವುದು, ಇದು ಬಿದ್‌ಅತಾಗಿದೆ ಇದಕ್ಕೆ ಇಸ್ಲಾಮಿನ ಶರಅ್‌ನಲ್ಲಿ ಯಾವುದೇ ಆಧಾರವಿಲ್ಲ.
4. ಅರಫಾ ಪರ್ವತದ ಕಡೆಗೆ ತಿರುಗಿ ಪ್ರಾರ್ಥಿಸುವುದು ಆಧಾರ ರಹಿತವಾದ ಕರ್ಮವಾಗಿದೆ.
5. ಆದರೆ ಪ್ರಾರ್ಥಿಸುವ ಸಂದರ್ಭದಲ್ಲಿ ಖಿಬ್ಲಾದೆಡೆಗೆ ತಿರುಗುವುದು ಸುನ್ನತಾಗಿದೆ.

### **ಮುಝ್‌ದಲಿಫ**

**X**ಅರಫಾ ದಿನ(ದುಲ್ ಹಜ್ಜ್ 9)ರಂದು ಸೂರ್ಯಸ್ತಮಾನದ ಬಳಿಕ ಅರಫಾದಿಂದ ಮುಝ್‌ದಲಿಫಕ್ಕೆ ಹೊರಡಬೇಕು. ಮುಝ್‌ದಲಿಫಕ್ಕೆ ತಲುಪಿದ ತಕ್ಷಣ ಅಲ್ಲಿ ಒಂದು ಅದಾನ್ ಮತ್ತು ಎರಡು ಇಖಾಮತನ್ನು ಕರೆದು ಮಗ್ರಿಬ್ ಮತ್ತು ಇಶಾವನ್ನು ಜಮ್‌ಅ ಮತ್ತು ಕಸ್ನ್ ಮಾಡಿ ನಿರ್ವಹಿಸಬೇಕು. ಅದರ ನಂತರ ಅರಫಾದಲ್ಲಿ ನಿಲ್ಲಲು ಸೌಭಾಗ್ಯ ಕೊಟ್ಟ ಅಲ್ಲಾಹನಿಗೆ ಶುಕ್ರ ಹೇಳುತ್ತಾ ಅವನನ್ನು ಸ್ಮರಿಸುತ್ತಾ ಅಲ್ಲಿ ಮಲಗಿ ನಿದ್ರೆ ಮಾಡಬೇಕು.

### **ಕೆಲವು ಹಾಜಿಗಳು ಮುಝ್‌ದಲಿಫಾದಲ್ಲಿ ಮಾಡುವ ತಪ್ಪುಗಳು:**

**X**ಅಲ್ಲಿ ನಮಾಝ್ ನಿರ್ವಹಿಸುವುದಕ್ಕೆ ಮುಂಚೆಯೇ ಮರುದಿನ ಜಮ್‌ಅಕ್ಕೆ ಎಸೆಯಲಿಕ್ಕಿರುವ ಕಲ್ಲುಗಳನ್ನು ಸಂಗ್ರಹಿಸ ಬೇಕೆಂಬ ವಿಶ್ವಾಸ. (ಆಧಾರ ರಹಿತ)

**X**ಜಮ್‌ಅಕ್ಕೆ ಎಸೆಯಲಿಕ್ಕಿರುವ ಕಲ್ಲನ್ನು ಮುಝ್‌ದಲಿಫದಿಂದಲೇ ಸಂಗ್ರಹಿಸಬೇಕೆಂಬ ವಿಶ್ವಾಸ. (ಆಧಾರ ರಹಿತ)

**X** ಕಲ್ಲುಗಳನ್ನು ತೊಳೆದಿಡುವುದು. (ಇದು ಪ್ರವಾದಿ(ﷺ) ರವರಿಂದ ವರದಿ ಮಾಡಲ್ಪಟ್ಟಿಲ್ಲ.)

✓ ಆದರೆ ಸುನ್ನತ್, ಹಾಜಿಗಳು ಮುಝ್‌ದಲಿಫಾದಲ್ಲಿ ಫಜ್ರ್ ನಮಾಝ್‌ನ ವರೆಗೆ ನಿದ್ರೆ ಮಾಡುವುದಾಗಿದೆ.

❖ ಬಲಹೀನರಿಗೆ, ಮಕ್ಕಳಿಗೆ ಮತ್ತು ಸ್ತ್ರೀಯರಿಗೆ ಅರ್ಧ ರಾತ್ರಿಯ ಬಳಿಕ ಮುಝ್‌ದಲಿಫಾದಿಂದ ವಿರಮಿಸಲು ಪ್ರವಾದಿ(ﷺ) ರವರು ಅನುಮತಿ ನೀಡಿದ್ದಾರೆ.

❖ ಹಾಜಿ ಫಜ್ರ್ ನಮಾಝ್ ನಿರ್ವಹಿಸಿದ ಬಳಿಕ ಮಶ್‌ಹರುಲ್ ಹರಾಮಿನ ಬಳಿಯಲ್ಲಿ (ಮುಝ್‌ದಲಿಫದಲ್ಲಿರುವ ಒಂದು ಪರ್ವತ) ಅಥವಾ ಮುಝ್‌ದಲಿಫಾದ ಇನ್ನಿತರ ಯಾವುದೇ ಭಾಗದಲ್ಲಿ ಖಿಬ್ಲಾಗೆ ಅಭಿಮುಖವಾಗಿ ನಿಂತು ಪ್ರಾರ್ಥನೆ, ತಕ್ಬೀರ್

ಮತ್ತು ಸ್ತುತಿ ಕೀರ್ತನೆಗಳಲ್ಲಿ ತಲ್ಲೀನನಾಗುವುದು ಅನುವದನೀಯವಾಗಿದೆ.

❖ನಂತರ ಅಲ್ಲಿಂದ ಹಾಜಿ ಸೂರ್ಯನು ಉದಿಸುವುದಕ್ಕಿಂತ ಮುಂಚಿತವಾಗಿ ಮಿನಾಗೆ ಹೊರಡಬೇಕು. ಕಡಳೆ ಕಾಯಿಗಿಂದ ಸ್ವಲ್ಪ ದೊಡ್ಡ ಏಳು ಕಲ್ಲುಗಳನ್ನು ಸಂಗ್ರಹಿಸಿ ಜಮ್ಬುತುಲ್ ಅಖಬ(ಕುಬ್ರಾ)ಕ್ಕೆ ಎಸೆಯಬೇಕು.

❖ಮುರ್ಭಾದಲಿಫದಿಂದ ಮಿನಾಗೆ ಹೋಗುವ ದಾರಿ ಮಧ್ಯೆ ನಿಷ್ಕಳಂಕನಾಗಿ ತಲೈಯತ್ ಮತ್ತು ದಿಕ್ರನ್ನು ವೃದ್ಧಿಸಬೇಕು.

لَيْكُمُ اللَّهُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ لَبَيْكُمُ

## ದುಲ್ ಹಜ್ಜ್ ಹತ್ತು

❖ಜನತ್ತಿನ ಎಲ್ಲಾ ಭಾಗಗಲ್ಲೂ ಮುಸ್ಲಿಮರು ಈದುಲ್ ಅದ್‌ಹಾವನ್ನು ಆಚರಿಸುತ್ತಾ ಸಂತೋಷ ಮತ್ತು ಆನಂದ ಪಡುತ್ತಿದ್ದಾರೆ. ಮುಸ್ಲಿಮರು ಅಲ್ಲಾಹನ ಸಾಮಿಪ್ಯವನ್ನು ಆಗ್ರಹಿಸಿ ಉದೂಹಿತನ್ನು ಅರ್ಪಿಸುತ್ತಿದ್ದಾರೆ. ಹಾಜಿಗಳು ಮಿನಾದಲ್ಲಿ ಜಮ್ಬುಕೆ ಕಲ್ಲೆಸೆದ ಬಳಿಕ ತಕ್ಕೀರನ್ನು ಪ್ರಾರಂಭಿಸಬೇಕು.

اللَّهُ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ كَبْرُكَ اللَّهِ

## ಕಲ್ಲೆಸೆಯುವ ಸಂದರ್ಭದಲ್ಲಿ ಕೆಲವು ಹಾಜಿಗಳು ಮಾಡುತ್ತಿರುವ ಅಬದ್ಧಗಳು

Xಕೆಲವರು ಕಲ್ಲೆಸೆಯುವಾಗ ಭಾವಿಸುವುದು ಶೈತಾನನಿಗೆ ಕಲ್ಲೆಸೆಯುತ್ತಿದ್ದೇವೆಂದಾಗಿದೆ. ಆ ಕಾರಣದಿಂದ ಅವರು ಕಲ್ಲೆಸೆಯುವಾಗ ಶೈತಾನನ ಮೇಲಿರುವ ಕೋಪವನ್ನು ತೀರಿಸುವಂತೆ ಬಾಸವಾಗುತ್ತದೆ.ಕಲ್ಲೆಸೆಯುವಾಗ ಇಸ್ಲಾಮಿನ ಶರಲ್ ಕಲಿಸುವ ಉದ್ದೇಶ ಅಲ್ಲಾಹನ ಸ್ಮರಣೆ ಮಾತ್ರವಾಗಿದೆ.

X ಕೆಲವರು ದೊಡ್ಡ ದೊಡ್ಡ ಕಲ್ಲುಗಳನ್ನೂ, ಚಪ್ಪಲಿಗಳನ್ನೂ, ಮರದ ಫಲಕ ತುಂಡುಗಳನ್ನೂ ಎಸೆಯುತ್ತಾರೆ. ಇದು ದೀನ್‌ನಲ್ಲಿರುವ ಮಿತಿಮೀರುವಿಕೆಯಾಗಿದೆ.ಅದನ್ನು ಪ್ರವಾದಿ(ﷺ) ರವರು ವಿರೋಧಿಸಿದ್ದಾರೆ.

X ಕಲ್ಲೆಸೆಯುವ ಸಂದರ್ಭದಲ್ಲಿ ಜನನಿಬಿಡತೆಯ ಕಾರಣದಿಂದ ಮರಣಗಳು ಸಂಭವಿಸುತ್ತದೆ. ಆದುದರಿಂದ ಹಾಜಿಗಳು ಸರಿಯಾದ ಸ್ಥಳದಲ್ಲಿ ನಿಂತು ತನ್ನ ಸಹೋದರನಿಗೆ ಉಪದ್ರವವನ್ನು ಕೊಡದ ರೀತಿಯಲ್ಲಿ ಕಲ್ಲೆಸೆಯಬೇಕು.ಕಲ್ಲೆಸೆಯುವ ಸಂದರ್ಭದಲ್ಲಿ ಕಂಬಕ್ಕೆ ತಾಗಿದರೂ ತಾಗದಿದ್ದರೂ ಅಡ್ಡಿಯಿಲ್ಲ. ಆದರೆಕಲ್ಲು ವೃತ್ತದೊಳಗೆ ಬಿದ್ದಿದೆಯೋ ಎಂದು ದೃಢೀಕರಿಸಬೇಕು.

X ಏಳು ಕಲ್ಲುಗಳನ್ನು ಒಮ್ಮೆಲೇ ಎಸೆಯುವುದು ಅನುವದನೀಯವಲ್ಲ. ಹಾಗೆ ಯಾರಾದರೂ ಎಸೆದರೆ ಒಮ್ಮೆ ಎಸೆದದ್ದಾಗಿ ಮಾತ್ರ ಗಣಿಸಲ್ಪಡುವುದು. ಆದುದರಿಂದ ಏಳು ಕಲ್ಲುಗಳನ್ನು ಒಂದೊಂದಾಗಿ ಎಸೆಯಬೇಕು.ಪ್ರತಿಯೊಂದು ಕಲ್ಲನ್ನು ಎಸೆಯುವಾಗಲೂ اللَّهُ كَبْرُكَ ಎನ್ನಬೇಕು.

❖ದುಲ್ ಹಜ್ಜ್ 10 ರಂದು ಜಮ್ಬುತುಲ್ ಅಖಬಕ್ಕೆ ಕಲ್ಲೆಸೆದ ಬಳಿಕ ತಲೆ ಕೂದಲನ್ನು ಬೋಳಿಸಬೇಕು ಅಥವಾ ಕತ್ತರಿಸಬೇಕು.

(ಬೋಳಿಸುವುದು ಅತ್ಯುತ್ತಮ, ಬೋಳಿಸಿದವರಿಗಾಗಿ ಪ್ರವಾದಿ(ﷺ) ರವರು ಮೂರು ಬಾರಿ ಪ್ರಾರ್ಥಿಸಿದ್ದಾರೆ ಮತ್ತು ಕತ್ತರಿಸಿದವರಿಗೆ ಒಮ್ಮೆ ಮಾತ್ರವೇ ಪ್ರಾರ್ಥಿಸಿರುವುದು. -ಅನು) ಇದರೊಂದಿಗೆ ಹಾಜಿ ಒಂದನೆ ತಹಲ್ಲುಲ್ ಆಗುತ್ತಾನೆ (ವಿರಮಿಸುತ್ತಾನೆ).

❖ಪತ್ನಿಯೊಂದಿಗಿರುವ ಸಂಪರ್ಕದ ಹೊರತು ಇಹ್ರಾಮಿನಲ್ಲಿ ಹರಾಮಾಗಿದ್ದ ಇನ್ನಿತರ ಎಲ್ಲವೂ ಇದರೊಂದಿಗೆ ಅನುವದನೀಯವಾಗುತ್ತದೆ.

## ತ್ವವಾಫುಲ್ ಇಫಾದವು(ಹಜ್ಜಿನ ತ್ವವಾಫ್) ಹಜ್ಜಿನೊಂದು ರುಕುನಾಗಿದೆ. ಈ ತ್ವವಾಫ್ ನಿರ್ವಹಿಸದಿದ್ದರೆ ಹಜ್ಜ್ ಪೂರ್ತಿಯಾಗದು.

❖ ಈದ್‌ನ ದಿನ ಜಮ್ಬುತುಲ್ ಅಖಬಕ್ಕೆ ಕಲ್ಲೆಸೆದ ಬಳಿಕ ಕಅಬಾಗೆ ತೆರಳಿ ತ್ವವಾಫುಲ್ ಇಫಾದ(ಹಜ್ಜಿನ ತ್ವವಾಫ್) ನಿರ್ವಹಿಸಬೇಕು. ಕಅಬಾವನ್ನು ಏಳು ಬಾರಿ ಪ್ರದಕ್ಷಿಣೆ ಮಾಡಿದ ಬಳಿಕ ಹಜ್ಜ್ ತಮತ್ತುಲ್ ನಿರ್ವಹಿಸುವ ಹಾಜಿ ಸಲ್‌ಯ್ ನಿರ್ವಹಿಸಬೇಕು.ಹಾಗೂ ಹಜ್ಜ್ ಕಿರಾನ್ ಮತ್ತು ಇಫಾದ್ ನಿರ್ವಹಿಸುವ ಹಾಜಿ ತ್ವವಾಫುಲ್ ಋದೂಮಿನ ಸಂದರ್ಭದಲ್ಲಿ



ಸಲ್ಯಾ ಮಾಡಿಲ್ಲವಾದರೆ ತ್ವವಾಫುಲ್ ಇಫಾದದ ಬಲಿಕ ಸಲ್ಯಾ ನಿರ್ವಹಿಸಬೇಕು. ✓ ತ್ವವಾಫುಲ್ ಇಫಾದವನ್ನು ಮಿನಾದಲ್ಲಿ ಕಲ್ಲೆಸೆಯುವ ದಿನಗಳ ನಂತರಕ್ಕೆ ಮುಂದೂಡುವುದು ಅನುವದನೀಯವಾಗಿದೆ.

❖ ಜಮ್‌ಗಳಿಗೆ ಕಲ್ಲೆಸೆದು, ತಲೆ ಕೂದಲು ನೀಗಿಸಿ ಮತ್ತು ತ್ವವಾಫುಲ್ ಇಫಾದ ಮಾಡುವುದರೊಂದಿಗೆ ಇಹ್ರಾಮಿನಲ್ಲಿ ಹರಾಮಾಗಿದ್ದ ಪತ್ನಿಯೊಂದಿಗಿನ ಸಂಪರ್ಕದ ಸಮೇತ ಸರ್ವವು ಅನುವದನೀಯವಾಗುತ್ತದೆ.

### **ದುಲ್ ಹಜ್ಜ್ 11, ಅಯ್ಯಾಮುತ್ತಶ್‌ರೀಫ್**

❖ ದುಲ್ ಹಜ್ಜ್ ಹತ್ತರಂದು ತ್ವವಾಫುಲ್ ಇಫಾದ ನಿರ್ವಹಿಸಿದ ಬಲಿಕ ಹಾಜಿ ನೇರವಾಗಿ ಮಿನಾಗೆ ಅಯ್ಯಾಮುತ್ತಶ್‌ರೀಫ್‌ನ 3 ದಿನಗಳಲ್ಲಿ ರಾತ್ರಿ ತಂಗಲಿಕ್ಕಾಗಿ ತೆರಳಬೇಕು.

❖ ಎರಡು ದಿನ ಕಲ್ಲೆಸೆದು ವಿರಮಿಸಲು ಉದ್ದೇಶಿಸುವವರು ವಿರಮಿಸಬಹುದು. ಅಲ್ಲಾಹನು ನುಡಿದನು:

وَاذْكُرُوا اللَّهَ فِي أَيَّامٍ مَعْدُودَاتٍ فَمَنْ تَعَجَّلَ فِي يَوْمَيْنِ فَلَا إِثْمَ عَلَيْهِ وَمَنْ تَأَخَّرَ فَلَا إِثْمَ عَلَيْهِ لِمَنِ اتَّقَىٰ وَاتَّقُوا اللَّهَ وَاعْلَمُوا أَنَّكُمْ إِلَيْهِ تُحْشَرُونَ

“ನಿಶ್ಚಯಿಸಲ್ಪಟ್ಟ ದಿನಗಳಲ್ಲಿ ಅಲ್ಲಾಹನನ್ನು ಸ್ಮರಿಸಿರಿ. ಯಾರಾದರೂ ಎರಡು ದಿನ(ಕಲ್ಲೆಸೆದು ವಿರಮಿಸುವುದಾದರೆ)ಅದರಲ್ಲಿ ಅವನಿಗೆ ದೋಷವಿಲ್ಲ. ಹಾಗೆಯೇ ಮೂರು ದಿನಕ್ಕೆ ತಡ ಗೊಳಿಸಿದರೂ ದೋಷವಿಲ್ಲ.....”

### **ಹಾಜಿ ಖಡ್ಡಾಯವಾಗಿ ನಿರ್ವಹಿಸಬೇಕಾದವುಗಳು**

- ✓ ಮಿನಾದಲ್ಲಿ ತಂಗುವ ಮೂರು ದಿನಗಳಲ್ಲಿ ಜಮ್‌ಗಳಿಗೆ ಕಲ್ಲೆಸೆಯುವುದು.
- ✓ ಪ್ರತಿಯೊಂದು ಕಲ್ಲೆಸೆಯುವಾಗ ತಕ್ಬೀರ್ ಹೇಳುವುದು.
- ✓ ದಿಕ್ ಮತ್ತು ದುಆಗಳನ್ನು ವೃದ್ಧಿಸುವುದು.
- ✓ ಶಾಂತಿ ಮತ್ತು ಸಮಾಧಾನದೊಂದಿಗೆ ಹಜ್ಜ್‌ನ ದಿನಗಳನ್ನು ಕಳೆಯುವುದು.
- X ಸ್ಪರ್ಧೆ, ಜಗಳ, ಆಟೋಟಗಳನ್ನು ಉಪೇಕ್ಷಿಸುವುದು.

### **ಜಮ್‌ಗಳಿಗೆ ಕಲ್ಲೆಸೆಯುವುದು**

- ❖ ಜಮ್‌ತುಲ್ ಸುಗ್ರಕ್ಕೆ ಕಲ್ಲೆಸೆದ ಬಲಿಕ ಬಲ ಭಾಗಕ್ಕೆ ಸರಿದು ಇಷ್ಟವಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸಬಹುದು.
- ❖ ಜಮ್‌ತುಲ್ ಉಸ್ತಕ್ಕೆ ಕಲ್ಲೆಸೆದ ಬಲಿಕ ಎಡಭಾಗಕ್ಕೆ ಸರಿದು ಇಷ್ಟವಿರುವ ಪ್ರಾರ್ಥನೆಗಳನ್ನು ಪ್ರಾರ್ಥಿಸಬಹುದು.
- ❖ ಆದರೆ ಜಮ್‌ತುಲ್ ಖುಬ್ರಾ ಅಥವಾ ಅಖಬಕ್ಕೆ ಕಲ್ಲೆಸೆದ ನಂತರ ಅಲ್ಲಿ ನಿಲ್ಲಲಿಕ್ಕಾಗಲಿ ಪ್ರಾರ್ಥಿಸಲಿಕ್ಕಾಗಲಿ ಇಲ್ಲ.
- ❖ ದುಲ್ ಹಜ್ಜ್ 11 ಮತ್ತು 12ರಂದು ಕಲ್ಲೆಸೆದು ವಿರಮಿಸಲು ಆಗ್ರಹಿಸುವವರು 12ರಂದು ಕಲ್ಲೆಸೆದು ಸೂರ್ಯಾಸ್ತಮಾನದ ಮುಂಚೆ ಮಿನಾ ಬಿಡುವುದು ಖಡ್ಡಾಯವಾಗಿದೆ.
- ❖ ದುಲ್ ಹಜ್ಜ್ 12ರಂದು ಸೂರ್ಯಾಸ್ತಮಾನದ ಮುಂಚೆ ಮಿನಾ ಬಿಡದಿದ್ದರೆ ಅವನು 13ರ ರಾತ್ರಿಯಂದೂ ಮಿನಾದಲ್ಲಿ ತಂಗುವುದು ಮತ್ತು ಕಲ್ಲೆಸೆಯುವುದು ಖಡ್ಡಾಯವಾಗಿದೆ.
- ❖ ಆದರೆ 12ರಂದು ವಿರಮಿಸುವವರು 12ರ ರಾತ್ರಿ ಮಿನಾದಲ್ಲಿ ತಂಗುವ ಅಗತ್ಯವಿಲ್ಲ. ಅವನು ಸೂರ್ಯಾಸ್ತಮಾನದ ಮುಂಚೆ ಮಿನಾ ಬಿಡಬೇಕು.

### **ತ್ವವಾಫುಲ್ ವದಾಅ್**

❖ ಹಜ್ಜ್‌ನ ಪೂರ್ಣ ಕರ್ಮಗಳನ್ನು ನಿರ್ವಹಿಸಿ ಮಿನಾದಿಂದ ವಿರಮಿಸಿದ ಬಲಿಕ ತ್ವವಾಫುಲ್ ವದಾಅ್ ನಿರ್ವಹಿಸಲಿಕ್ಕಾಗಿ ಮಕ್ಕಾದೆಡೆಗೆ ಮುನ್ನಡೆಯಬೇಕು. ಮಕ್ಕಾದಿಂದ ವಿರಮಿಸುವಾಗ ಕೊನೆಯ ಕರ್ಮ ತ್ವವಾಫ್ ಆಗಿರಬೇಕು ಎಂದು ಪ್ರವಾದಿ(ﷺ) ರವರು ಬುಖಾರಿ ಮತ್ತು ಮುಸ್ಲಿಂ ವರದಿ ಮಾಡಿದ ಹದೀಸ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

❖ ತ್ವವಾಫುಲ್ ವದಾಲ್ ಅದುವೇ ಹಜ್ಜ್ನ ಕೊನೆಯ ಖಡ್ಡಾಯ ಕರ್ಮ. ತ್ವವಾಫುಲ್ ವದಾಲ್ ನಿರ್ವಹಿಸಿದ ಕೂಡಲೇ ಮಕ್ಕುವನ್ನು ಬಿಟ್ಟು ಹೊರಬೇಕು.

❖ ತ್ವವಾಫುಲ್ ವದಾಲ್‌ನಿಂದ ಹೈಫ್ ಮತ್ತು ನಿಫಾಸ್ ಇರುವ ಸ್ತ್ರೀಯರಿಗೆ ರಿಯಾಯಿತಿ ನೀಡಲಾಗಿದೆ. ಅವರು ತ್ವವಾಫುಲ್ ವದಾಲ್ ನಿರ್ವಹಿಸದ್ದಕ್ಕಾಗಿ ಏನನ್ನೂ ಫಿದಿಯ ಕೊಡಲಿಕ್ಕೂ ಇಲ್ಲ.

وصلى الله على نبينا محمد وعلى آله وصحبه أجمعين

\*\*\*\*\*

ರಣನೆ: ಶೇಖ್ ಸಬ್ಹಾಹ್ ಇಬ್ನ್ ಅಬ್ದುಲ್ ಅಬ್ದುಲ್ ಇಬ್ನ್ ಮುಹಮ್ಮದ್ ಅಲ ಶೇಖ್

ಅನುವಾದ: ಅಬ್ದುಲ್ ಮುಜೀದ್ ಎಸ್. ಎಮ್

### ಹಜ್ಜ್ನ ರುಕುನುಗಳು

1. ನಿಯತ್.
2. ಅರಫಾದಲ್ಲಿ ನಿಲ್ಲುವುದು.
3. ತ್ವವಾಫುಲ್ ಇಫಾದ(ಹಜ್ಜ್ನ ತ್ವವಾಫ್).
4. ಸಲ್ಯಾ.

❖ ಇವುಗಳಲ್ಲಿ ಯಾವುದಾದರೊಂದನ್ನು ಉಪೇಕ್ಷಿಸಿದರೆ ಅವನ ಹಜ್ಜ್ ಅಸಿಂಧು.

### ಹಜ್ಜ್ನ ವಾಜಿಬಾತುಗಳು

1. ಮೀಕಾತಿನಲ್ಲಿ ಇಹ್ರಾಮಿಗೆ ಪ್ರವೇಶಿಸುವುದು.
2. ಮುರ್ಮೂದಲಿಫಾದಲ್ಲಿ ರಾತ್ರಿ ತಂಗುವುದು.
3. ಮಿನಾದಲ್ಲಿ ರಾತ್ರಿ ತಂಗುವುದು
4. ಜಮ್ನುಗಳಿಗೆ ಕಲ್ಲೆಸೆಯುವುದು.
5. ಅರಫಾದಲ್ಲಿ ಸೂರ್ಯಾಸ್ತಮಾನದ ವರೆಗೆ ನಿಲ್ಲುವುದು.
6. ಕೂದಲು ನೀಗಿಸುವುದು.
7. ತ್ವವಾಫುಲ್ ವದಾಲ್.

❖ ಇವುಗಳಲ್ಲಿ ಯಾವುದಾದರೂ ಬಿಟ್ಟು ಹೋದರೆ ಪ್ರಾಯಶ್ಚಿತವಾಗಿ ಒಂದು ಆಡನ್ನು ಬಲಿ ಕೊಡಬೇಕು ಅಥವಾ 10 ದಿನದ ಉಪವಾಸವನ್ನು ಅನುಷ್ಠಿಸಬೇಕು. ಉಪವಾಸ: 3 ಹಜ್ಜ್ನ ದಿನಗಳಲ್ಲಿ 7 ಊರಿಗೆ ಹಿಂತಿರುಗಿದ ಬಳಿಕ. (-ಅನುವಾದಕರು)

### ಪ್ರಕಟಣೆ

ಕರ್ನಾಟಕ ಸಲಫಿ ಅಸೋಸಿಯೇಷನ್ ದಮ್ಮಾಮ್-ಖೋಬರ್ ಫೆಟರ್

ದೂರವಾಣಿ: 03 8980984. 0567388901

Email: [ksa.dammam@ymail.com](mailto:ksa.dammam@ymail.com)

مناسك الحج

إعداد: عبد المجيد. يس. يم

